



ಭಾರತ ಸರ್ಕಾರ

Identification Authority of India

ಅಧಿಕಾರ ಸಂಖ್ಯೆ / Enrollment No : 2017/91428/17614

To
ದಿವಾಕರ ಹೆಚ್ ಜಿ
Divakara H G
S/O B M Gangalah
Brundavana Nilaya Tejur Road
Opposite Ring Road Thamiapuri Layout Hemavathi
Nagara
Hassan
Hassan
Alur Hassan
Karnataka 573201
9448653661



MA264803512FT



ಅಧಾರ್ ಸಂಖ್ಯೆ / Your Aadhaar No. :

9386 9208 4580

ಧಾರ್ - ಶ್ರೀನಾಮಾನ್ಯನ ಅಧಿಕಾರ

ಭಾರತ ಸರ್ಕಾರ

Government of India

ದಿವಾಕರ ಹೆಚ್ ಜಿ
Divakara H G
ಜನ್ಮ ದಿನಾಂಕ / DOB : 13/07/1970
ಲಿಂಗ / Male



9386 9208 4580

ಧಾರ್ - ಶ್ರೀನಾಮಾನ್ಯನ ಅಧಿಕಾರ



Government of India



ಮಾಹಿತಿ

- ಅಧಾರ್ ಗುರುತಿನ ಪುರಾವೆಯೇ ಹೊರತು ಪೌರತ್ವದ್ದಲ್ಲ.
- ನಿಮ್ಮ ಗುರುತನ್ನು ಸಾಬೀತುಪಡಿಸಲು, ಅದರ ಲೈನ್ ಮೂಲಕ ದೃಢೀಕರಿಸಿ.

INFORMATION

- Aadhaar is proof of identity, not of citizenship
- To establish identity, authenticate online

- ಅಧಾರ್ ದೇಶದಾದ್ಯಂತ ಮಾನ್ಯತೆಯನ್ನು ಪಡೆದಿದೆ.
- ಭವಿಷ್ಯದಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸೇವೆಗಳನ್ನು ಪಡೆಯಲು ಅಧಾರ್ ನಿಮಗೆ ಸಹಾಯಕವಾಗಿದೆ
- Aadhaar is valid throughout the country
- Aadhaar will be helpful in availing Government and Non-Government services in future.



ಭಾರತೀಯ ಏಕೀಕೃತ ಗುರುತು ಅಧಿಕಾರ
Unique Identification Authority of India

ವಿಳಾಸ
ಹಿಂದೆ : ತಾಯಿಯ ಹೆಸರು ಬಿ ಎಚ್
ಗಂಗಾಯ್, ಮನೆ/ಕಟ್ಟಡ/ಬರಾವರಿ :
ಬೃಂದಾವನ ನಿಲಯ ರಸ್ತೆ ತೇಜುರು ರಸ್ತೆ
ಸ್ಟ್ರೀಟ್ ಗುರುತು ರಿಂಗ್ ರಸ್ತೆ ಎದುರು ಸ್ಥಾನ
ತಯ್ಯಾದ್ದರ ಬರಾವರಿ ಹೇಮಾವತಿ ನಗರ
ಗ್ರಾಮ-ಬೆಟ್ಟು/ನಗರ ಹಾವನಿ ರಾಜ್
ಬೆಟ್ಟು ಹಾವನಿ ರಾಜ್ ಹಾವನಿ ರಾಜ್
ಹಾವನಿ 573201

Address:
S/O B M Gangalah,
House/Bldg/Apt. # Brundavana
Nilaya, Street/Road/Lane Tejur
Road, Landmark, Opposite Ring
Road, Area/Locality/Sector
Thamiapura Layout Hemavathi
Nagara, Village/Town/City
Hassan, P.O. Hassan, State
Karnataka, PinCode: 573201

9386 9208 4580



1947
1800 300 1947



help@uidai.gov.in



www.uidai.gov.in

ಅನುಮೋದಿತ ಬಡಾವಣೆಯಲ್ಲಿ ಕೊಳವೆ ಬಾವಿಯನ್ನು ಕೊರೆಯುವಾಗ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು. ತೆರೆದ ಕೊಳವೆ ಬಾವಿಗಳ ಬಗ್ಗೆ ಭೂ ಮಾಲೀಕರುಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಂರಕ್ಷಣೆ ಮಾಡಲು ದಿನಾಂಕ: 31.12.2012 ಹಾಗೂ 06.08.2014 ರಂದು ಸರ್ಕಾರವು ನೀಡಿರುವ ನಿರ್ದೇಶನಗಳಂತೆ ತಪ್ಪದೆ ಕ್ರಮವಹಿಸತಕ್ಕದ್ದು. ಸದರಿ ಬಡಾವಣೆಯಲ್ಲಿ ಸುತ್ತಲೂ ಕಾಂಪೌಂಡ್ ನಿರ್ಮಿಸಿ, ಗೇಟನ್ನು ಅಳವಡಿಸಿ "ಗೇಟೆಡ್ ಕಮ್ಯುನಿಟಿ" ಎಂಬ ಹೆಸರಿನಲ್ಲಿ ನಿವೇಶನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಸದರಿ ಬಡಾವಣೆಯಲ್ಲಿನ ರಸ್ತೆ, ಆಟದ ಸಾರ್ವಜನಿಕ ಸ್ಥಳಗಳನ್ನು ಮುಕ್ತವಾಗಿಡತಕ್ಕದ್ದು. ವಿದ್ಯುತ್ ತಾಂತ್ರಿಕ ಅನುಮೋದನೆ ಸಂಬಂಧ ಸಲ್ಲಿಸಲಾಗಿರುವ ದಾಖಲೆ ಅಥವಾ ಬೇರೆ ಯಾವುದೇ ಮಾಹಿತಿಯು ತಪ್ಪಾಗಿದ್ದಲ್ಲಿ ವಿದ್ಯುತ್ ನಿರ್ದೇಶನ ಈ ತಾಂತ್ರಿಕ ಅನುಮೋದನೆ ತಾಣಾಗಿ ರದ್ದುಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯು ವಿದ್ಯುತ್ ಅನುಮೋದಿಸುವಾಗ ಸೂಕ್ತ ಕ್ರಮವಹಿಸತಕ್ಕದ್ದು. ಈ ಅನುಮೋದಿತ ವಿದ್ಯುತ್ ನಕ್ಷೆಯಲ್ಲಿನ ಅಳತೆಗಳಿಗೆ ಅನುಗುಣವಾಗಿ ಜಮೀನಿನಲ್ಲಿ ವ್ಯತ್ಯಾಸ ಇರುವುದು ಏನಾದರೂ ಕಂಡುಬಂದಲ್ಲಿ ಅದನ್ನು ಸ್ಥಳದ ವಸ್ತು ಸ್ಥಿತಿಗೆ ಅನುಗುಣವಾಗಿ ಪರಿಷ್ಕೃತ ವಿದ್ಯುತ್ ನಕ್ಷೆಗೆ ಅನುಮೋದನೆ ಪಡೆದುಕೊಳ್ಳತಕ್ಕದ್ದು. ಪ್ರಸ್ತಾವಿತ ಅನುಮೋದಿತ ವಿದ್ಯುತ್ ನಕ್ಷೆಯನ್ನು ಅಭಿವೃದ್ಧಿ ಪಡಿಸುವ ಮುನ್ನ ಸದರಿ ಯೋಜನೆಯನ್ನು ರೇರಾ (RERA) ಕಾಯ್ದೆ ಕಲಂ 4 ರಂತೆ ರೇರಾ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳತಕ್ಕದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಿವಿಲ್ ವ್ಯಾಜ್ಯಗಳಿಗೆ ಈ ಇಲಾಖೆಯು ಜವಾಬ್ದಾರಿ ಯಾಗಿರುವುದಿಲ್ಲ.

ಸಹಿ/-

ಜಂಟಿ ನಿರ್ದೇಶಕರು


ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ,
ವಿಭಾಗೀಯ ಕಛೇರಿ, ಮೈಸೂರು.

ಅಯನ್ನು :-

ಅನುಮೋದಿತ ವಿದ್ಯುತ್ 3 ಪ್ರತಿಗಳೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಗರೆ ಗ್ರಾಮ ಪಂಚಾಯಿತಿ, ಬೇಲೂರು ತಾಲ್ಲೂಕು ತಾಲ್ಲೂಕು, ಹಾಸನ ಜಿಲ್ಲೆ ಇವರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ಬೆಂಗಳೂರು ಇವರಿಗೆ ಅನುಮೋದಿತ ವಿದ್ಯುತ್ ನಕ್ಷೆಯನ್ನು ಮಾಹಿತಿಗಾಗಿ ಸಲ್ಲಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಹಾಸನ ಇವರಿಗೆ ಅನುಮೋದಿತ ವಿದ್ಯುತ್ ನಕ್ಷೆಯನ್ನು ಮಾಹಿತಿಗಾಗಿ ಕಳುಹಿಸಲಾಗಿದೆ. ಶ್ರೀ ಹೆಚ್. ಜಿ. ನಂದಕುಮಾರ್ ಬಿನ್ ಲೇ|| ಗಂಗಯ್ಯ ಮತ್ತು ಶ್ರೀ ಹೆಚ್.ಜಿ. ದಿವಾಕರ್ ಬಿನ್ ಲೇ|| ಗಂಗಯ್ಯ, ಮಾದೀಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮ, ಬೇಲೂರು ತಾಲ್ಲೂಕು ಇವರಿಗೆ ಮಾಹಿತಿಗಾಗಿ ಕಳುಹಿಸುತ್ತಾ, ಮುಂದಿನ ಕ್ರಮದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಗರೆ ಗ್ರಾಮ ಪಂಚಾಯಿತಿ, ಬೇಲೂರು ತಾಲ್ಲೂಕು ತಾಲ್ಲೂಕು, ಹಾಸನ ಜಿಲ್ಲೆ ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಕಛೇರಿ ಪ್ರತಿ

ಜಂಟಿ ನಿರ್ದೇಶಕರು

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ,
ವಿಭಾಗೀಯ ಕಛೇರಿ, ಮೈಸೂರು.



ಸ.ನಂ	ಮಿಷನ್		ಮಿಷನ್		ಉಳಿದ ಮಿಷನ್	
	ಎ	ಗಂ	ಎ	ಗಂ	ಎ	ಗಂ
63	04-00		--		04-00	
64	04-00		--		04-00	

[illegible]

ಸಲ್ಲಿಸಿದ್ದಲ್ಲಿ ಈಗ ತಕ್ಷಣ ಅಂತಹ ಫೋಟೋ ಪತ್ರವನ್ನು ಸಲ್ಲಿಸತಕ್ಕದ್ದು ಮತ್ತು ಈ ಆದೇಶದ ಪ್ರತಿಯನ್ನು ಸಂಬಂಧಪಟ್ಟ ಭೂ ಪರಿಮಿತಿ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ.

8. ಈ ಭೂ ಪರಿವರ್ತನಾ ಜಮೀನಿನಲ್ಲಿ ಸ್ಥಾಪಿಸಲಾಗುವ ಕೈಗಾರಿಕಾ ಘಟಕಗಳ ಹೊಗೆ ಅನಿಲ ಇತರ ಕಲ್ಪನೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಹಾಗೂ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳತಕ್ಕದ್ದು. ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನಾ ಜಮೀನಿನಲ್ಲಿ ಸ್ಥಾಪಿಸುವ ಕೈಗಾರಿಕಾ ಘಟಕಗಳು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ/ಪರಿಸರ ಇಲಾಖೆಗಳ ಅನುಮತಿ ಹೊಂದಿರತಕ್ಕದ್ದು.

9. ಮೇಲ್ಕಂಡ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಈ ಭೂ ಪರಿವರ್ತನೆ ಆದೇಶ ಯಾವುದೇ ಸೂಚನೆ ನೀಡದ ರದ್ದುಗೊಳಿಸಲಾಗುವುದು ಮತ್ತು ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 96 ರಂತೆ ದಂಡ ಶುಲ್ಕವನ್ನು ವಿಧಿಸಲು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಈ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿದ ಕಟ್ಟಡಗಳನ್ನು ಯಾವುದೇ ಪರಿಣಾರ ನೀಡದೇ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಭೂಕಂದಾಯ ಬಾಕಿ ಎಂದು ಖಾತೆದಾರರಿಂದ ವಸೂಲಿ ಮಾಡಲಾಗುವುದು.

ಹೆಚ್ಚುವರಿ ಷರತ್ತುಗಳು

1. ಈ ಭೂ ಪರಿವರ್ತನೆ ಆದೇಶವು ಮುಂದಿನ ಆದೇಶದವರೆಗೂ ಶಾಶ್ವತವಾಗಿ ಮಾನ್ಯವಾಗಿರುತ್ತದೆ. ಭೂ ಪರಿವರ್ತನೆಯ ಉದ್ದೇಶ ಬದಲಾವಣೆಯಾಗಬೇಕಾದರೆ ಸೆಕ್ಷನ್ 97 ರ ಪ್ರಕಾರ ಜೊನೆ ಆದೇಶ ಪಡೆಯತಕ್ಕದ್ದು.

2. ಪರತ್ತು (9) ರಲ್ಲಿ ತಿಳಿಸಿರುವಂತೆ ಭೂ ಪರಿವರ್ತನಾ ಜಮೀನನ್ನು Residential ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳತಕ್ಕದ್ದು. ಬೇರೆ ಉದ್ದೇಶಕ್ಕಾಗಿ ಉಪಯೋಗಿಸಬೇಕಾದರೆ ಸೆಕ್ಷನ್ 97 ರ ಪ್ರಕಾರ ಮರು ಅನುಮತಿಯನ್ನು ಪಡೆಯತಕ್ಕದ್ದು. ಸದರಿ ಭೂ ಪರಿವರ್ತನಾ ಜಮೀನನ್ನು ಯಾವ ಉದ್ದೇಶಗಳಿಗೆ ಪರಿವರ್ತನೆಯಾಗಿದೆಯೋ ಆ ಉದ್ದೇಶಗಳಿಗೆ ಯೋಜನಾ ಪ್ರಾಧಿಕಾರ / ಅಭಿವೃದ್ಧಿ ಮಂಡಳಿ / ಸಿಎಂಸಿ / ಬಿಎಂಸಿ / ಮಾಲಿನ್ಯ ನಿಯಂತ್ರಣ ಮಂಡಳಿ / ಗ್ರಾಮ ಪಂಚಾಯಿತಿಗಳಿಂದ ಅಗತ್ಯ ಮಂಜೂರಾತಿಯನ್ನು ಪಡೆಯತಕ್ಕದ್ದು.

3. ಸದರಿ ಭೂಪರಿವರ್ತನೆ ಆದೇಶವನ್ನು ಅರ್ಜಿದಾರರು ನೀಡಿರುವ ಅಪಿಡವಿಟ್ (ಪ್ರಮಾಣಪತ್ರ) ಆಧಾರದಲ್ಲಿ ನೀಡಲಾಗಿದ್ದು ಅಪಿಡವಿಟ್ ಪ್ರಮಾಣಪತ್ರದಲ್ಲಿ ನೀಡಿರುವ ಮಾಹಿತಿಯು ಒಂದು ವೇಳೆ ತಪ್ಪಾಗಿದ್ದಲ್ಲಿ ಈ ಆದೇಶವು ನಿಯಮಾನುಸಾರ ರದ್ದತಿ ಮಾಡುವ ಪರತ್ತಿಗೆ ಒಳಪಡುತ್ತದೆ.

ಪೆಡ್ಡೋಲ್ ವಿವರ

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು, ಮಾದೀಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ 63/**, ಸ.ನಂ. ರಲ್ಲಿನ ಒಟ್ಟು ಎಕರೆ 4.0.0.00 ಗುಂಪಿ ವಿಸ್ತೀರ್ಣಕ್ಕೆ ಭೂ ಪರಿವರ್ತನಾ ಜಮೀನಿಗೆ ಚಕ್ಕುಬಂದಿ:

ಸ.ನಂ	ವಿಸ್ತೀರ್ಣ	ಚಕ್ಕುಬಂದಿ			
		ಪೂರ್ವಕ್ಕೆ	ಪಶ್ಚಿಮಕ್ಕೆ	ಉತ್ತರಕ್ಕೆ	ದಕ್ಷಿಣಕ್ಕೆ
63/**	4.0.0.00	ಲಾನಂ 65	ಹಗರೆಗಡಿ	ಲಾನಂ 66	ಲಾನಂ 23

DC Name :
R Girish



ಸಹಿ/-
ಜಿಲ್ಲಾಧಿಕಾರಿ,
ಹಾಸನ ಜಿಲ್ಲೆ.

ಪ್ರತಿಯನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಕೆಳಕಂಡವರಿಗೆ ಕಳುಹಿಸಿದೆ :

1. ತಹಶೀಲ್ದಾರ್ ಬೇಲೂರು ರವರಿಗೆ ಮೂಲ ಕಡತ ಈ ಆದೇಶದ ಪ್ರಕಾರ ಸಂಬಂಧಪಟ್ಟ ಸರ್ವೆ ನಂಬರ್ ಭೂ ಪರಿವರ್ತನೆಯಾಗಿದೆ ಎಂದು ಸಂಬಂಧಪಟ್ಟ ಅರ್.ಬಿ.ಸಿ ಯಲ್ಲಿ ನಮೂದಿಸತಕ್ಕದ್ದು ಮತ್ತು ಈ ಜಮೀನಿಗೆ ಖಾತೆದಾರರ ಲೆಕ್ಕದಲ್ಲಿ ಸದರಿ ಜಮೀನಿನ ಭೂ ಕಂದಾಯವನ್ನು ಕಡಿಮೆಗೊಳಿಸುವುದು.
2. (Belur - Halebidu / ಪ್ರಾಧಿಕಾರ / ನಗರಪಾಲಿಕೆ) ಇವರಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ.
3. ಉಪ ವಿಭಾಗಾಧಿಕಾರಿಗಳು, Hassan ಉಪ ವಿಭಾಗ.
4. ಉಪ ನಿರ್ದೇಶಕರು, ಭೂಮಾವಸ ಮತ್ತು ಭೂದಾಖಲೆಗಳ Hassan ಉಪ ವಿಭಾಗ.
5. ಅರ್ಜಿದಾರರಾದ ಶ್ರೀ/ಶ್ರೀಮತಿ: ಹೆಚ್ ಜಿ ನಂದಕುಮಾರ್, ವಿಳಾಸ: -; ಶ್ರೀ/ಶ್ರೀಮತಿ: ಹೆಚ್ ಜಿ ದಿವಾಕರ್, ವಿಳಾಸ: -; ರವರಿಗೆ ದೃಢೀಕೃತ ಅಂಚೆ ಮೂಲಕ.



ಅರ್ಜಿ
ಸಂಖ್ಯೆ 33583

ಬೆಂಗಳೂರು ನಗರ ಪಾಲಿಕೆ

ದಿನಾಂಕ :
07/11/2019

ಅಧಿಕೃತ ಪ್ರಾಚೀನ

ವಿಷಯ :

ಹಾಸನ ಜಿಲ್ಲೆ ಬೆಂಗಳೂರು ನಗರ ಪಾಲಿಕೆ, ಹೊಸಕೆರೆ ಅಂಗಡಿಯಲ್ಲಿ
ಗ್ರಾಮದ ಸಂಖ್ಯೆ 63/7 ರಲ್ಲಿ ಎಕರೆ 4.0.0.0 ಗುಂಪಿ ವಿನ್ಯಾಸದ
ಭೂಮಿಯನ್ನು ಜಮೀನಿನಲ್ಲಿ ಭೂಮಿಯನ್ನು Residential - Layout
ಉದ್ದೇಶಕ್ಕಾಗಿ ಭೂ ಪರಿವರ್ತನೆ ಕೋಡಿ ಕ್ರೀ ಪಿಎಲ್ ಡಿ ಪ್ರವೇಶಪತ್ರದೊಂದಿಗೆ
ದೃಢೀಕರಣ, ರವರು ಸಲ್ಲಿಸಿದ ಅರ್ಜಿ ದಿನಾಂಕ 26/08/2019

ಉಲ್ಲೇಖ :

1. ಹೆಚ್‌ಕೆ‌ಎಲ್‌ಎಲ್‌, ಬೆಂಗಳೂರು ಪಾಲಿಕೆ.
2. ಭೂ ಪರಿವರ್ತನಾ ಕುಟುಂಬ 42432 ಭೂಮಿ ಕುಟುಂಬ 55 ರಿಂದ ಕುಟುಂಬ
ರೂ 0 ಹಾಗೂ ಖರಾಬು ಕುಟುಂಬ 0 ಒಟ್ಟು ರೂ. 42487 ಗಳನ್ನು ಖರಾಬಾಗೆ
ಅರ್ಜಿದಾರರು ಹಿಮ್ಮೆ ಮಾಡಿರುತ್ತಾರೆ.
3. ಅರ್ಜಿದಾರರು ನೀಡಿರುವ ಅಪ್ಲಿಕೇಷನ್ (ಪ್ರವೇಶಪತ್ರ) ಸಂಖ್ಯೆ: 40219 |
ದಿನಾಂಕ: 26/08/2019.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕೆಲಸ 95 (2), 95(4) ಮತ್ತು 93(7) ರ ಪ್ರಕಾರ ಹಾಗೂ ಈ ಕೆಳಕಂಡಿನ
ಪರಾಂಶಗಳಿಗಾಗಿ, ಕರ್ನಾಟಕ ಭೂ ಕಂದಾಯ (ಪ್ರವೇಶಪತ್ರ) ನಿಯಮಗಳು 1994 ರ ನಿಯಮ 107(1) ರಂತೆ ಅರ್ಜಿದಾರರಾದ ಕ್ರೀ
ಪಿಎಲ್ ಡಿ ನಂದಕುಮಾರ್, ಹೆಚ್‌ ಪಿ ದಿವಾಕರ್, ರವರ ಅರ್ಜಿಯನ್ನು ಪರಿಗಣಿಸಿ ಭೂಮಿಯನ್ನು ಹೊಸಕೆರೆ ಅಂಗಡಿಯಲ್ಲಿ ಗ್ರಾಮದ
63/7 ರಲ್ಲಿ 4.0.0.00 ರಲ್ಲಿನ ಒಟ್ಟು 4.0.0.00 ಎಕರೆ ಗುಂಪಿ ವಿನ್ಯಾಸದ ಭೂಮಿಯನ್ನು ಜಮೀನಿನಲ್ಲಿ ಭೂಮಿಯನ್ನು
Residential-Layout ಉದ್ದೇಶಕ್ಕಾಗಿ ಬಳಸಲು ಈ ಕೆಳಕಂಡ ಪರಾಂಶಗಳಿಗೆ ಒಳಪಟ್ಟ ಭೂ ಪರಿವರ್ತನಾ ಅರ್ಜಿಯನ್ನು
ಪರಿಶೀಲಿಸಲಾಗಿದೆ..

1. ಈ ಭೂಮಿಯು ಯಾವ ಉದ್ದೇಶಕ್ಕಾಗಿ ಪರಿವರ್ತನೆಯಾಗಿದೆ ಎಂಬ ಅಂಶಕ್ಕೆ ಉಪಯೋಗಿಸಿಕೊಳ್ಳಲು ಸಕ್ಷಮ
ಪ್ರಾಧಿಕಾರಿಯಿಂದ, ಅಂದರೆ (Belur - Halebidu / ಅಧಿವೃದ್ಧಿ ಮಂಡಳಿ / ಸಿಎಂಸಿ/ಬಿಎಂಸಿ/ಮಾರ್ಗದರ್ಶಿ ನಿಯಂತ್ರಣ ಮಂಡಳಿ/
ಗ್ರಾಮ ಪಂಚಾಯಿತಿಗಳಿಂದ ಮಂಜೂರಾತಿಯನ್ನು ಪಡೆಯದ ಹೊರತು ಈ ಅದೇಶವು ಅನುಷ್ಠಾನದಾದರೆ ಯಾವುದೇ ಹಕ್ಕನ್ನು
ನೀಡುವುದಿಲ್ಲ.
2. ಈ ಭೂಪರಿವರ್ತನೆ ಜಮೀನಿನಲ್ಲಿ Residential | Layout ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಈ
ಜಮೀನಿನಲ್ಲಿ ಭೂವಾಣಿಜ್ಯಕ್ಕೆ ಇಲ್ಲದ ಬೇರೆ ಉದ್ದೇಶಕ್ಕಾಗಿ ಉಪಯೋಗಿಸಬಾರದು.
3. ಈ ಜಮೀನಿನಲ್ಲಿ ಉದ್ದೇಶಿಸಿರುವ ಒದಾವಣೆ ಸಕ್ಷಮ ಹಾಗೂ ಪರವಾನಗಿ ಇತ್ಯಾದಿಗಳನ್ನು (Belur - Halebidu / ಪ್ರಾಧಿಕಾರ /
ನಗರಪಾಲಿಕೆ/ಇತ್ಯಾದಿ) ರವರಿಂದ ಅನುಮೋದಿಸಿಕೊಂಡು, ಆ ನಂತರ ಅನುಮೋದನೆಗೊಳಿಸಿದ ಸಕ್ಷಮ ಉಪಯೋಗವಾಗಿ ಕಟ್ಟಡವನ್ನು
ಕಟ್ಟುವುದು. ಸದರಿ ಜಮೀನಿನಲ್ಲಿ ಲೇಔಟ್ ಪ್ಲಾನಿಗೆ ಅನುಮೋದನೆ ಪಡೆಯದ ಪರವಾರ ಮಾಡಿಕೊಡುವುದು.
4. ಇತರ ಅವಶ್ಯವಾದ ರಸ್ತೆ ಜಾಗ, ರಸ್ತೆ ಮಾರ್ಪೆ, ಪಾರ್ಕಿಂಗ್ ಜಾಗ ಇತ್ಯಾದಿಗಳನ್ನು (Belur - Halebidu / ಪ್ರಾಧಿಕಾರ /
ನಗರಪಾಲಿಕೆ/ಇತ್ಯಾದಿ) ರವರಿಂದ ಅನುಮೋದಿಸಿದ ಒದಾವಣೆ ಸಕ್ಷಮ ಪ್ರಕಾರ ಹಾಗೂ ನಿರ್ದಿಷ್ಟಪಡಿಸಿದ ನಿಯಮಗಳ ರೀತ್ಯ ಸದರಿ
ಉದ್ದೇಶಕ್ಕಾಗಿ ಕಾಯ್ದಿರಿಸತಕ್ಕದ್ದು.
5. ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಜಮೀನಿನಲ್ಲಿ ನಿವೇಶನದಾರರಿಗೆ ನಾಗರಿಕ ಸೌಲಭ್ಯಗಳಾದ ವಿದ್ಯುತ್, ನೀರು
ಸರಬರಾಜು ಒಳಚರಂಡಿ ವ್ಯವಸ್ಥೆ, ಇತ್ಯಾದಿಗಳನ್ನು ಆರೋಗ್ಯ ಸ್ವರೂಪದಲ್ಲಿ ಹಾಗೂ ಭದ್ರತೆಗಳ ಉದ್ದೇಶದಿಂದ ಎಲ್ಲಾ
ಸೌಲಭ್ಯಗಳನ್ನು ಕಾನೂನು ರೀತ್ಯ ಒದಗಿಸಿಕೊಡುವುದು ಅರ್ಜಿದಾರರ ಜವಾಬ್ದಾರಿಯಾಗಿಯುತ್.
6. ಸರ್ಕಾರದ ಆದೇಶ ಸಂ:ಪಿಎಲ್‌ಡಿ 7556-665-ಆರ್ ಮತ್ತು ಡಿ-6-54-3 ಮತ್ತು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯ ಹಕ್ಕು
ಸಂ ಪಿ:7(11)67, ದಿನಾಂಕ:1-1-1966 ರಂತೆ ಈ ಜಮೀನಿನಲ್ಲಿ ಕಟ್ಟಲು ಉದ್ದೇಶಿಸಿರುವ ಕಟ್ಟಡವು ರಾಷ್ಟ್ರೀಯ ಹಾಗೂ ರಾಜ್ಯ
ಹೆದ್ದಾರಿಗೆ ಸಂಬಂಧಿಸಿದಂತೆ ರಸ್ತೆಯ ಮಧ್ಯಭಾಗದಿಂದ 40 ಮೀಟರ್ ಗಳ ಅಂತರವನ್ನು ಮತ್ತು ಬೆಂಗಳೂರು ಹೆದ್ದಾರಿಗೆ ಸಂಬಂಧಿಸಿದಂತೆ
ರಸ್ತೆಯ ಮಧ್ಯಭಾಗದಿಂದ 25 ಮೀಟರ್ ಗಳ ಅಂತರವನ್ನು ಕಾಯ್ದಿರಿಸಬೇಕು ಹಾಗೂ ಈ ಪಾರ್ಶ್ವದ ಪ್ರದೇಶದಲ್ಲಿ ಯಾವುದೇ
ಕಟ್ಟಡವನ್ನು ಕಟ್ಟಬಾರದು.
7. ಅರ್ಜಿದಾರರು ನಗರ ಭೂ ಪರಿಮಿತಿ ಕಾಯಿದೆ 1976 ವಿಧಿ 6(1) ರ ಪ್ರಕಾರ ಸಕ್ಷಮ ಪ್ರಾಧಿಕಾರದಲ್ಲಿ ಲೇಔಟ್ ಪ್ಲಾನನ್ನು

ಪ್ರಸ್ತಾವಿತ ಜಮೀನಿನ ವಸತಿ ವಿನ್ಯಾಸ ನಕ್ಷೆಯಲ್ಲಿ ವಸತಿಗಾಗಿ 8782.80 ಚ.ಮೀ. (ಶೇ.54.37), ಉದ್ಯಾನವನಕ್ಕಾಗಿ 897.39 ಚ.ಮೀ. (ಶೇ.05.56), ಸಾರ್ವಜನಿಕ/ಅರೆಸಾರ್ವಜನಿಕ ಉದ್ದೇಶಕ್ಕಾಗಿ 543.90 ಚ.ಮೀ. (ಶೇ.03.37), ಸಾರ್ವಜನಿಕ ಉಪಯುಕ್ತತೆಗಾಗಿ (Septic tank & ನೀರು ಸರಬರಾಜು ಘಟಕ) 179.92 ಚ.ಮೀ. (ಶೇ.01.11), ರಸ್ತೆ/ರಸ್ತೆ ವಿಸ್ತರಣೆಗಾಗಿ 5749.24 ಚ.ಮೀ. (ಶೇ.35.59) ವಿಸ್ತೀರ್ಣದ ಪ್ರದೇಶವನ್ನು ನಿಗದಿಪಡಿಸಲಾಗಿದೆ.

ವಸತಿ ಉಪಯೋಗಕ್ಕೆ ಕಾಯ್ದಿರಿಸಿದ ಪ್ರದೇಶದಲ್ಲಿ 9.14ಮೀ. X 12.19ಮೀ. ಅಳತೆಯ 50 ನಿವೇಶನಗಳು 9.14ಮೀ. X ಅನಿಯತ ಅಳತೆಯ 15 ನಿವೇಶನಗಳು ಮತ್ತು 14 ಅನಿಯತ ನಿವೇಶನಗಳು ಸೇರಿ ಒಟ್ಟು 79 ನಿವೇಶನಗಳನ್ನು ಅಳವಡಿಸಲಾಗಿದೆ.

ಸದರಿ ವಿನ್ಯಾಸವನ್ನು ಕಾರ್ಯಗತಗೊಳಿಸುವ ಸಂಬಂಧ ಗ್ರಾಮ ಪಂಚಾಯತಿಯು ವಿನ್ಯಾಸ ಅನುಮೋದನೆಗೆ ಆದೇಶ ಹೊರಡಿಸಬೇಕಾಗಿದ್ದು, ಉಲ್ಲೇಖ (4) ರ ಮಾರ್ಗಸೂಚಿಗಳನ್ನು ಮತ್ತು ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಅನುಸರಿಸುವ ನಿಬಂಧನೆಗೆ ಒಳಪಟ್ಟು ಕಾರ್ಯರೂಪಕ್ಕೆ ತರಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡಲಾಗಿದೆ.

1. ವಿನ್ಯಾಸವು ಅನುಮೋದನೆ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ವಿನ್ಯಾಸದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳದಿದ್ದಲ್ಲಿ ವಿನ್ಯಾಸದ ಅನುಮತಿಯನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯಿಂದ ನವೀಕರಿಸಿಕೊಳ್ಳತಕ್ಕದ್ದು.
2. ಅಭಿವೃದ್ಧಿ ಶುಲ್ಕಗಳನ್ನು ಪ್ರಸಕ್ತ ಸಾಲಿನ ಲೋಕೋಪಯೋಗಿ ಇಲಾಖೆಯ ದರಗಳನ್ವಯ ಸಕ್ಷಮ ಇಲಾಖೆಯಿಂದ ಪಡೆದ ಅಂದಾಜುಪಟ್ಟಿ ಮತ್ತು ಇತರೆ ಶುಲ್ಕಗಳನ್ನು ಕಾನೂನು ಪ್ರಕಾರ ಹಾಗೂ ಸರ್ಕಾರಿ ಆದೇಶಗಳನ್ವಯ ಪಡೆಯತಕ್ಕದ್ದು.
3. ಸದರಿ ಸರ್ವೆ ನಕ್ಷೆಯಂತೆ 33.95 ಚ.ಮೀ ವಿಸ್ತೀರ್ಣವು ಕಡಿಮೆಯಿದ್ದು, ಸದರಿ ಸರ್ವೆ ನಕ್ಷೆಯಂತೆ (ಅಳತೆಗಳಿಗೆ ಅನುಗುಣವಾಗಿ) ವಿನ್ಯಾಸ ನಕ್ಷೆಯನ್ನು ತಯಾರಿಸಲಾಗಿದೆ.
4. ಅನುಮೋದಿತ ನಕ್ಷೆಯಂತೆಯೇ ವಿನ್ಯಾಸವನ್ನು ಅಭಿವೃದ್ಧಿಪಡಿಸಬೇಕು. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಪೂರ್ವಾನುಮತಿಯಿಲ್ಲದೇ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಮಾಡಬಾರದು.
5. ಈ ವಿನ್ಯಾಸದಲ್ಲಿನ ರಸ್ತೆಗಳು, ಉದ್ಯಾನವನ, ಸಾರ್ವಜನಿಕ/ಅರೆಸಾರ್ವಜನಿಕ ಉಪಯೋಗಕ್ಕಾಗಿ, ಸಾರ್ವಜನಿಕ ಉಪಯುಕ್ತತೆಗಾಗಿ ಕಾಯ್ದಿರಿಸಿರುವ ಪ್ರದೇಶಗಳನ್ನು ಅರ್ಜಿದಾರರಿಂದ/ಅಭಿವೃದ್ಧಿದಾರರಿಂದ ಯಾವುದೇ ಪರಿಹಾರವನ್ನು ನೀಡದೇ ಸ್ಥಳೀಯ ಸಂಸ್ಥೆಯು ಪುನಶ್ಚೇದನವಾಗಿ ನೋಂದಾಯಿತ ಪರಿಶೀಲನಾ ಪತ್ರದ ಮೂಲಕ ಪಡೆಯತಕ್ಕದ್ದು.
6. ವಿನ್ಯಾಸ ಪ್ರದೇಶದಲ್ಲಿ ಹಾಲಿ ಇರತಕ್ಕ ಗಿಡಮರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಉಳಿಸಿಕೊಳ್ಳತಕ್ಕದ್ದು ಮತ್ತು ರಸ್ತೆಗಳ ಎರಡೂ ಕಡೆ ಹಾಗೂ ಉದ್ಯಾನವನಗಳಲ್ಲಿ ಹೊಸ ಸಸಿಗಳನ್ನು ಬೆಳೆಸಲು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು. ಪ್ರಸ್ತಾವಿತ ಸೆಪ್ಟಿಕ್ ಟ್ಯಾಂಕ್ ಸುತ್ತಲೂ ಕನಿಷ್ಠ 3.0 ಮೀ. ನಷ್ಟು ಬಫರ್ ಬಿಟ್ಟು ಗಿಡ/ಮರಗಳನ್ನು ಬೆಳೆಸಬೇಕು.
7. ವಿನ್ಯಾಸವನ್ನು ಪೂರ್ಣವಾಗಿ ಅಭಿವೃದ್ಧಿಪಡಿಸಿದ ನಂತರವೇ ಗ್ರಾಮ ಪಂಚಾಯತಿಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡತಕ್ಕದ್ದು.
8. ನಿವೇಶನ ಬಿಡುಗಡೆಯ ಮೊದಲನೇ ಹಂತವಾಗಿ ಶೇ.60 ರಷ್ಟು ಮತ್ತು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅರ್ಜಿದಾರರು/ಅಭಿವೃದ್ಧಿದಾರರು ಒದಗಿಸಿದ ನಂತರ ಉಳಿಕೆ ಶೇ. 40 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡತಕ್ಕದ್ದು.
9. ಅನುಮೋದಿತ ವಿನ್ಯಾಸದ ಸೂಕ್ತ ಸ್ಥಳಗಳಲ್ಲಿ ನೀರು ಇಂಗುಗುಳಿ (Water Recharge) ಮತ್ತು ಮಳೆ ನೀರು ಸಂಗ್ರಹಣೆ (Rain water harvesting pits) ಗಳನ್ನು ಗುರುತಿಸಿ ವಿನ್ಯಾಸದಲ್ಲಿ ಮಳೆ ನೀರು ಸಂಗ್ರಹಣೆ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿ ಅಂತರ್ಜಲ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವುದು.
10. ವಿನ್ಯಾಸ ಅಂಗೀಕಾರ ಸಂಬಂಧ ಇತರೆ ಯಾವುದೇ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾದ ಅರ್ಜಿದಾರರಿಂದ ಅಂತಹ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

(Signature)



ನಗರ ಮತ್ತು ಗ್ರಾಮಾಂತರ ಯೋಜನಾ ಬಂಡೆ ನಿರ್ದೇಶಕರ ವಿಭಾಗೀಯ ಕಛೇರಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಾಗ್ವು ಸಂಕೀರ್ಣ, ರಾಮಕೃಷ್ಣನಗರ "ಎ" ಬ್ಲಾಕ್, ಮೈಸೂರು - 57.0020

ಹೊರವಾಣಿ ಸಂ: 0821-2344810

E-Mail ID - jdtmaysore@karnataka.gov.in

ಸಂ: ಜಂ.ನಿ.ಮೈ ಸ.ನ.ಯೋ(4)/ವಿ.ನ.ಆ.ಹಾ.ಬೇ.ಮಾ.ಅಂ/ 96 /2019-20/766

ದಿನಾಂಕ: 16-11-2020

" ತಾಂತ್ರಿಕ ಅನುಮೋದನೆ "


ವಿಷಯ: ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು, ಮಾದೀಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ ಸ.ನಂ. 63 ರ 04ಎಕರೆ-00ಗುಂಟೆ ವಿಸ್ತೀರ್ಣದ ಜಮೀನಿನ ವಸತಿ ಉದ್ದೇಶದ ವಿದ್ಯಾಸಹಿತ ತಾಂತ್ರಿಕ ಅನುಮೋದನೆ ನೀಡುವ ಬಗ್ಗೆ.

- ಉಲ್ಲೇಖ: 1. ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ, ಹಾಸನ ಇವರ ಅಧಿಕೃತ ಪ್ಲಾನ್ ಪತ್ರ ಸಂಖ್ಯೆ 33585 ದಿನಾಂಕ: 07-11-2019.
2. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಗರೆ ಗ್ರಾಮ ಪಂಚಾಯಿತಿ, ಬೇಲೂರು ತಾಲ್ಲೂಕು ಇವರ ಪತ್ರ ಸಂ: ಗ್ರಾ.ಪಂ.ಹ.ಸಂ. 66/19-20 ದಿನಾಂಕ: 05-12-2019.
3. ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಹಾಸನ ಇವರ ಪತ್ರಗಳ ಸಂ:
- i. ನಗ್ರಾಯೋಸನಿಹಾ/ಬೇಲೂರು/ವಿದ್ಯಾಸ/47/2019-20/904 ದಿ: 20-12-2019.
 - ii. ನಗ್ರಾಯೋಸನಿಹಾ/ಬೇಲೂರು/ವಿದ್ಯಾಸ/47/2019-20 ದಿ: 06-01-2020.
4. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೈಪಿಡಿ ಸಂ: ಗ್ರಾಆಪ/86/ಆಗ್ರಾಪಂ/2014, ದಿನಾಂಕ: 11-11-2014.
5. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ಬೆಂಗಳೂರು ಇವರ ಸುತ್ತೋಲೆ ಸಂ: ನಗ್ರಾಯೋ/ಉನಿ(ಯೋವಿ)/ಸುತ್ತೋಲೆ/523/2014-15, ದಿನಾಂಕ: 26-12-2014.

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು, ಮಾದೀಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ ಸ.ನಂ. 63 ರಲ್ಲಿ 04ಎಕರೆ-00ಗುಂಟೆ ವಿಸ್ತೀರ್ಣದ ಜಮೀನನ್ನು ಶ್ರೀ ಹೆಚ್.ಜಿ. ನಂದಕುಮಾರ್ ಮತ್ತು ಶ್ರೀ ಹೆಚ್.ಜಿ. ದಿನಾಕರ್ ರವರುಗಳ ಸಹಿಗೆ ವಸತಿ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಇವರು ಉಲ್ಲೇಖ (1) ರಲ್ಲಿ ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿರುತ್ತಾರೆ.

ಸದರಿ ಭೂ-ಪರಿವರ್ತಿತ ಜಮೀನಿಗೆ ವಸತಿ ಉದ್ದೇಶದ ವಿದ್ಯಾಸಹಿತ ಅನುಮೋದಿಸಿಕೊಡುವಂತೆ ಕೋರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಗರೆ ಗ್ರಾಮ ಪಂಚಾಯಿತಿ, ಬೇಲೂರು ತಾಲ್ಲೂಕು ಇವರು ಉಲ್ಲೇಖ (2) ರ ಪತ್ರದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಹಾಸನ ಇವರಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಉಲ್ಲೇಖ (3) ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಹಾಸನ ಇವರು ಪರಿಶೀಲಿಸಿ ಕರಡು ವಿದ್ಯಾಸಹಿತ ನಕ್ಷೆಯೊಂದಿಗೆ ಪ್ರಸ್ತಾವನೆಯನ್ನು ಈ ಕಛೇರಿಗೆ ಸಲ್ಲಿಸಿರುತ್ತಾರೆ.

ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಹಾಸನ ಇವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಉಲ್ಲೇಖ (4) ಮತ್ತು (5) ರನ್ವಯ ಪರಿಶೀಲಿಸಿ ಸೂಕ್ತ ಮಾರ್ಪಾಡುಗಳೊಂದಿಗೆ ಸದರಿ ವಿದ್ಯಾಸಹಿತವನ್ನು ಈ ಕಛೇರಿಯಲ್ಲಿ ಸಿದ್ಧಪಡಿಸಲಾಗಿದೆ.



Rad.	Intersected with	Rad.
1	9.14 X 12.19 cm	50
2	9.14 X 9.00 cm	15
3	9.00 X 9.00 cm	14
	Total	79



1:100

ಕರ್ನಾಟಕ ಸರ್ಕಾರ
ಜಾಲ ಮತ್ತು ಗ್ರಾಮಾಂತರ ಯೋಜನಾ ಇಲಾಖೆ
ಜಾಲ ಮತ್ತು ಗ್ರಾಮಾಂತರ ಯೋಜನಾ ಸಂಖ್ಯೆ ಬೆಂಗಳೂರು ವಿಭಾಗ: ೨೪
ಮೈಸೂರು

Utkari

2007